



Mindteck (India) Limited
(CIN: L30007KA1991PLC039702)
AMR Tech Park, Block 1, 3rd Floor
#664, 23/24, Hosur Road, Bommanahalli
Bengaluru - 560068. India
Tel: +91 80 4154 8000/4154 8300
Fax: +91 80 4112 5813
www.mindteck.com

Ref: MT/SSA/2021-22/18

Scrip Code: 517344

July 23, 2021

Symbol: "Mindteck"

To, BSE Limited Phiroze Jeejeebhoy Towers Dalal Street Mumbai- 400001	To, National Stock Exchange of India Limited Exchange Plaza, C-1, Block G, Bandra Kurla Complex, Bandra (E) Mumbai – 400 051
---	---

Dear Sir/Madam,

Subject: Newspaper Advertisement under Regulation 47 of SEBI (Listing Obligations and Disclosure Requirements) Regulations, 2015.

Pursuant to Regulation 47 of SEBI (Listing Obligations and Disclosure Requirements) Regulations, 2015, we are enclosing the copies of newspaper advertisement published in the Newspaper of Financial Express and Hosadigantha. The same has been made available on the Company's website (www.mindteck.com).

Please take the above intimation on record and acknowledge.

Thanking you,

Yours Truly,

For Mindteck (India) Limited

Shivarama Adiga S.

VP, Legal and Company Secretary



DFM FOODS LTD.
CIN: L15311DL1993PLC052624
Registered Office: 8377, Roshanara Road, Delhi-110007
Corporate Office: 1401-1411, 14th Floor, Logix City Center, Sector-32, Noida (U.P.)
Tel. No.: 0120-6013232
Email: dfm@dfmfoods.com, Website: www.dfmfoods.com

NOTICE

1. NOTICE is hereby given that the 28th Annual General Meeting (AGM) of the Company is scheduled to be held on Monday, 23rd August, 2021 at 2.30 P.M. through Video Conferencing (VC)/Other Audio Visual Means (OAVM) in compliance with General Circular No. 14/2020/17/2020, 20/2020, 02/2021 and all other applicable laws and circulars issued by the Ministry of Corporate Affairs (MCA), Government of India and Securities and Exchange Board of India (SEBI), to transact the Ordinary businesses as set out in the Notice.

2. In compliance with the above circulars, electronic copies of the Notice of AGM along with the Annual Report for the Financial Year 2020-21 will be sent to all the members whose email addresses are registered/available with the Company/ Depository Participants/RTA.

3. Manner of Registering/Updating Email address. Members holding shares in dematerialized mode are requested to register their email address and mobile number with their relevant depositories through their depository participants. Members holding shares in physical mode are requested to furnish their email addresses and mobile numbers with the Company's Registrars and Share Transfer Agent/MCS Share Transfer Agent Limited, F-65, 1st Floor, Okhla Industrial Area, Phase-I, New Delhi-110020, Ph. No.: 011- 41406149, email: admin@mcsmregistrar.com.

4. The Notice of AGM and the Annual Report will also be available on the Company's website at www.dfmfoods.com, website of Stock Exchanges (NSE & BSE) and on the CDSL website at www.evotingindia.com.

5. Manner of Casting Votes through e-voting. Members will have an opportunity to cast their vote remotely on the businesses as set out in the Notice of AGM through electronic voting system. The manner of voting remotely for members holding shares in dematerialized mode, physical mode and for members who have not registered their email addresses will be provided in the Notice to the members. The details will also be made on the website of the Company. Members are requested to visit www.dfmfoods.com for such details.

6. The Notice of 28th AGM will be sent to the members in accordance with the applicable laws on their email addresses shortly.

By Order of the Board
For DFM Foods Ltd.
Sd/-
Raju Singh Tomer
Company Secretary

Place: Noida
Date: 22nd July, 2021

HAILEYBURIA TEA ESTATES LTD.

Regd. Office : 24/432, Marar Road,
Willingdon Island Cochin, Ernakulam, Kerala 682003
CIN:L01132KL1923PLC000415; Phone:(0484)2667653
E-mail:chinartea@gmail.com; Website: www.chinnartea

NOTICE OF 98TH ANNUAL GENERAL MEETING

Dear Members,
Notice is hereby given that the 98th Annual General Meeting of the Company will be convened on 14th August, 2021, Saturday, at 11.45 a.m. through video conferencing ("VC")/Other Audio Visual Means ("OAVM") facility in compliance with the applicable provisions of the Companies Act, 2013, and Rules framed thereunder read with General Circulars Nos. 14/2020, 17/2020, 20/2020 and 02/2021 dated 8th April, 2020, 13th April, 2020, 5th May, 2020 and 13th January, 2021, respectively and other applicable circulars issued by the Ministry of Corporate Affairs to transact the business set out in the notice calling the 98th Annual General Meeting, without the physical presence of the Members at a common venue.

The Notice of the 98th AGM and the Annual Report for the year 2020-21 including the financial statements for the year ended 31st March, 2021 (Annual Report) will be sent only by email to all those Members, whose email addresses are registered with the Company, Depositories and RTA Purva Share Registry (India) Pvt. Ltd., in accordance with the MCA Circulars. If any member wants to register or update their E-Mail ID with the Company, they can write an E-Mail at chinartea@gmail.com along with the following documents:

- A signed request letter mentioning folio number, name and complete address;
- Self attested scanned copy of the PAN Card;
- Self attested copy of any document (such as AADHAR Card, Driving License, Election Identity Card, Passport) in support of the address of the Member as registered with the Company.

Members can join and participate in the 98th AGM through VC/OAVM facility only. The instructions for joining the 98th AGM and the manner of participation in the remote electronic voting or casting vote through the e-voting system during the AGM are provided in the Notice of the 98th AGM. Members participating through the VC/OAVM facility shall be counted for the purpose of reckoning the quorum under Section 103 of the Companies Act, 2013. The Notice of the 98th AGM and the Annual Report will also be available on the website of the Company i.e. www.evotingindia.com and also at the website of CDSL i.e. www.evotingindia.com

Members are requested to carefully read all the notes set out in the Notice of the 98th AGM and in particular, instructions for joining the AGM, manner of casting vote through remote e-voting or E-Voting during the AGM.

The above information is being issued for the information and benefit of all the Members of the Council and is in compliance with the MCA Circulars.

For Haileyburia Tea Estates Limited
Sd/-
Neha Chauraisa
Company Secretary
Membership No. A48602

Place: Kochi
Date: 22.07.2021

FORM NO. URC-2
Advertisement giving notice about registration under Part I of Chapter XXI of the Act [Pursuant to section 374(b) of the Companies Act, 2013 and rule 4(i) of the Companies (Authorised to Register) Rules, 2014]

1. Notice is hereby given that in pursuance of sub-section (2) of section 366 of the Companies Act, 2013, an application is proposed to be made after fifteen days hereof but before the expiry of thirty days hereinafter to the Registrar at NCT of Delhi that **Ms Heyday Care LLP**, a LLP may be registered under Part I of Chapter XXI of the Companies Act 2013, as a company limited by shares.

2. The principal objects of the Company are as follows:
a) To carry on the business of manufacturing and trading of personal care products for women such as sanitary napkins, tampons, panty liners, menstrual cups, intimate wash, cloth pads, PCOS gummy bears, protein for women, menstrual cramp oil, intimate skin lightening serum, stretch mark removal serum etc. for hygienic and menstrual purpose and to carry on the business of a buyer, lesser, trader, exporter, importer, purchaser, supplier and distributor of women self care products, packaging, equipments and related products in the industry.
b) To carry on business as manufacturers, processors, importers, exporters, traders, buyers, sellers, retailers, wholesalers, suppliers, stockist agents, sub-agents, merchants, distributors, consignors, jobbers, brokers, or otherwise to deal in all kinds, shapes, sizes, varieties, modalities, uses, and description of a variety of mother & baby care products such as baby feeding bottle, other bottles, nipple, brush, pacifier, teether, feeder, sipper, bags, cutlery like fork, spoon, plates, bowls, feeding accessories, toiletries and other bathing accessories such as soaps, skin care oils, shampoos, lotions, perfumes, wipes, tissues, bibs, nose cleaner, cloth diapers, cloth pads, baby wipes, baby toy to wash, baby bubble bath, baby massage oil, baby soap bar, baby diaper rash cream, comb & brush, nail clipper, nail scissors, sterilizer, bottle & baby food warmers, accessories including liquid detergent, medical & health care and safety products such as toothbrush, buds, cotton, detergent, thermometer, droppers, shoes, slippers, shocks, diapers, toys, soother, rattle, carriers, walkers, strollers, baby cots, medical appliances and devices, and every kind of baby clothing, baby food, baby drinks and premium baby care products and things capable of being used in mother & baby care category whether included in the above particular descriptions or not.
c) To carry on the business of manufacturing and trading, buying, direct selling, import, export, distribute and otherwise deal in all kinds and varieties of cosmetics, non-prescribed drugs, personal care products, beauty and skin care products, perfumes, colognes, gans, creams, cosmetics, cosmetics, perfumes and essences, toiletries, lotions, extracts, greases, glamour, salves, ointments, pomades, powders, unguents, toilet creams, toilet powders, eau-de-cologne, and preparations, cleansing compounds in India or overseas.
d) To carry on the business as manufacturers, processors, traders, importers, exporters, chemists, druggists, oil and colourant and dealers in ayurvedic products/allopathic products, homeopathy & sidha formulations, preparations & its derivatives, over-the-counter (OTC) products, pharmaceuticals, medicinal, chemical, diagnostic, anti-biotic, disinfectant, therapeutic preparations, substances, products, bandages, hand gloves, medical disposables, industrial & other preparations and articles, compounds, drugs, makers of and dealers in proprietary articles of all kinds, facial chemicals, cosmetic items, prickly heat powders, hair-oils, shampoos, hair-dyes, skin care products, all types of toilet or facial tissues stock, towels, male/female hygiene care products like sanitary napkins, baby diapers, underpads, wash products and other personal care products, eye-care products, nasal products, dental products, mouth fresheners, mouth washers, cleaning products, hand washers, essential oils, hair oils, hair washers, hair lotions, detergents, fresheners, toilet creams, toilet powders, eau-de-cologne, cologne waters, smelling salts, lavender, scents, pomades, tooth powders, tooth pastes, toilet & washing soaps, liquid soaps, inks, spirituous preparations, denatured spirit, agarbatti, scented sticks, candles, insect repellants, etc.
e) To carry on the business as manufacturers, sellers, importers, exporters, traders and dealers in all kinds of health care products, foods, convalescent products, health, baby foods, chocolates, confectionary products, health fruit bars, diabetic foods, cereals, tonic, grip mixtures, liver tonics, weigh reducing products, milk powders, glucose powders, ready to cook, pasta, noodles, spaghetti, pickles, instant masalas, curries, sauces, bread, sodas either by setting up manufacturing facilities, distribution network chains therefor or by acquisition of any other business as a going concern now being carried on by any person or persons including firms, companies which have necessary infrastructure to accomplish the objects of the company.
f) To carry on the business of processors, purchasers, sellers, blenders, makers, researchers and dealers in cosmetics, perfumes, scents, sprays, nail polish, fragrances, pomades, lavender, toothpastes, tooth powder, hair oils, herbals, creams, ayurvedic and intermediates and their raw materials.
g) To carry on Research, Development and trading of Cosmetics products, personal care products, Health Care Products and to carry on the trade of it.

3. A copy of the draft memorandum and articles of association of the proposed company may be inspected at the office 301-304, Tower-I, DLF Corporate Park, Phase-III Gurgaon - 122002, Haryana.

4. Notice is hereby given that any person objecting to this application may communicate their objection in writing to the Registrar at Central Registration Centre (CRC), Indian Institute of Corporate Affairs (IICA), Plot No.6/7, 8, Sector 5, IIT Manesar, District Gurgaon (Haryana), PIN Code 122050 within twenty-one days from the date of publication of this notice, with a copy to the Company/ its registered office.

Dated this 23rd day of July 2021

Name(s) of Applicant
1. Mr. Sangeet Dalmia
2. Ms. Deepanjali Kanoria

SHREE WORSTEX LIMITED
CIN: L17111DL1982PLC013790
Regd. Off.: 325, Ilird Floor, Aggarwal Plaza, Sector-14, Rohini, New Delhi - 110085
Tel:011-27860681, E-mail: shreeworstex@gmail.com, info@shreeworstex.in
Website: www.shreeworstex.in

Extracts of the Standalone Un-Audited Financial Results For the Quarter Ended June 30, 2021

Sl No	Particulars	Quarter Ended			Year Ended
		30/06/2021 (Un-audited)	31/03/2021 (Audited)	30/06/2020 (Un-audited)	
1.	Total income from operations	176.86	44.60	7.85	118.44
2.	Net Profit / (Loss) for the period (before Tax, Exceptional and/or Extraordinary Items)	172.92	10.70	11.67	54.11
3.	Net Profit / (Loss) for the period before tax (after Exceptional &/or Extraordinary Items)	172.92	10.70	11.67	54.11
4.	Net Profit / (Loss) for the period after tax (after Exceptional &/or Extraordinary Items)	147.25	13.90	8.63	48.59
5.	Total Comprehensive Income for the period (Comprising Profit / (Loss) for the period (after tax) and other Comprehensive Income (after tax))	(6.59)	72.15	83.05	159.41
6.	Equity Share Capital	314.00	314.00	314.00	314.00
7.	Reserves (excluding Revaluation Reserve as shown in the Audited Balance Sheet of previous year)	259.03	99.81	99.81	99.81
8.	Earnings Per Share (of Rs.10/- each) (for continuing & discontinued operations) -				
	1. Basic :	4.69	0.44	0.27	1.55
	2. Diluted :	4.69	0.44	0.27	1.55

Note:
1. The above is an extract of the detailed format of Un-audited Quarterly Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Un-audited Quarterly Financial Results are available on the Website of the Company i.e. (www.shreeworstex.in) & website of the stock Exchange(s) www.mse.in and www.bseindia.com.
2. The above result have been reviewed by the audit committee and approved by the Board at their meeting held on 22nd July, 2021.
3. The Financial result have been prepared in accordance with the Indian Accounting Standards (Ind-AS) as prescribed under section 133 of the Companies Act, 2013 read with Ind-AS rules (As amended).

For and on behalf of the Board of Directors of
SHREE WORSTEX LIMITED
Sd/-
Pawan Kumar Mittal (Director)
DIN: 00749265

Date: 22.07.2021
Place: New Delhi

Mindteck
Mindteck (India) Limited
(CIN:L30007KA1991PLC039702)
Registered Office: A.M.R. Tech Park, Block 1, 3rd Floor, #664, 23/24, Hosur Main Road, Bommanahalli, Bengaluru - 560 068

NOTICE
Transfer of Equity Shares in favour of Investor Education and Protection Fund (IEPF) Authority

Notice is hereby published pursuant to the provisions of Section 124 (6) of the Companies Act, 2013 (the Act) read with Investor Education and Protection Fund Authority (Accounting, Audit, Transfer and Refund) Rules, 2016 (Rules) as amended from time to time, that the **Equity Shares** of the Company in respect of which dividend amounts have remained unpaid/unclaimed for seven (7) consecutive years or more are required to be transferred to **Investor Education and Protection Fund (IEPF)**.

In compliance with the Rules, the Company has sent individual notices to all the concerned shareholders, whose shares are liable to be transferred to IEPF, the full details of such shareholders together with their Folio No./DP-Client ID is made available on the Company's website www.mindteck.com/investors.

In this connection, please note the following:

- For shares held in physical form:** Duplicate share certificate(s) shall be issued and transferred to IEPF. The original share certificate(s) which stand registered in those shareholders names and held by them, shall automatically stand cancelled.
- For shares held in electronic form:** Those shareholders demat account shall be debited for the shares liable for transfer to IEPF.

Those concerned shareholders are requested to make a valid claim for their unclaimed dividend to our Registrar and Share Transfer Agent (RTA), as soon as possible. In the event no valid claim is received by the Company from them on or before **October 18, 2021**, the Company will proceed to transfer those Equity Shares in favour of **IEPF Authority** without any further notice. Please note that after the transfer of those shares to IEPF, the concerned shareholders can claim it from the IEPF Authority by making an application in the prescribed Form IEPF-5 online and by sending the physical copy of the same along with requisite documents enumerated in the Form IEPF-5, to the Nodal Officer of the Company. Please also note that no claim shall lie against the Company in respect of those shares/unclaimed dividends, once it is transferred to IEPF pursuant to the Rules.

In case of any queries, the concerned shareholders may contact the Company's RTA, Universal Capital Securities Private Limited, C-101, 247 Park, 1st Floor, L.B.S. Marg, Vikhroli (west), Mumbai - 400 083, Tel. No.: 022 2820 7203-05. Email: info@unisc.in

For Mindteck (India) Limited
Sd/-
Shivarama Adiga S.
VP-Legal and Company Secretary

Place: Bengaluru
Date: July 22, 2021

CEAT
CEAT LIMITED
CIN: L25100MH1958PLC011041
Regd. Office: 463, Dr. Annie Besant Road, Worli, Mumbai-400 030
(T): +91 22 2493 0621; (F): +91 22 2493 8933
E-mail: investors@ceat.com; Website: www.ceat.com

NOTICE
TRANSFER OF EQUITY SHARES OF THE COMPANY TO INVESTOR EDUCATION AND PROTECTION FUND (IEPF) DEMAT ACCOUNT

Notice is hereby given pursuant to the provisions of Section 124 (6) of the Companies Act, 2013 ("the Act") read with the Investor Education and Protection Fund Authority (Accounting, Audit, Transfer and Refund) Rules 2016, as notified and amended from time to time (collectively referred as "the IEPF Rules") in connection with the transfer of those equity shares to the IEPF in respect of which dividends have not been claimed by shareholders for 7 (seven) consecutive years or more, including those equity shares which were issued pursuant to Scheme of Arrangement by way of demerger between the Company, CHI Investments Limited and their respective shareholders and having remained unclaimed were subsequently transferred to the "Unclaimed Securities Suspense Account" of the Company in accordance with erstwhile Clause 5A of the Listing Agreement (now Regulation 39(4) read with Schedule VI of the SEBI (Listing Obligations and Disclosures Requirements), Regulations, 2015.

Accordingly, individual communication has been sent to all the concerned shareholders, whose share(s) are liable to be transferred to the IEPF during the Financial Year 2021-22 and requesting them to claim such unclaimed dividend from FY 2013-14 till date, on or before **Friday, October 15, 2021**. Details of such shareholders and the shares have been uploaded on the Company's website www.ceat.com, under the Section "Shareholder Information". The shareholders are requested to refer and verify the details uploaded on the website for their shares liable to be transferred to the IEPF Account and claim their dividend entitlements from FY 2013-14 by making an application and sending it to the Registrar and Share Transfer Agent (RTA) of the Company, TSR Darashaw Consultants Private Limited at C-101, 1st Floor, 247 Park, Lal Bahadur Shastri Marg, Vikhroli (West), Mumbai - 400083 Tel : +91 22 66178484 Fax : +91 22 66568494, Email id: csg-unit@tcplindia.co.in on or before Friday, October 15, 2021.

In case the Company does not receive any communication from the concerned shareholders by **Friday, October 15, 2021**, the Company will be compelled to transfer the unclaimed dividend amount for FY 2013-14 to the IEPF and consequently transfer the shares held by them to IEPF, without any further notice, by following the due process as provided under IEPF Rules.

Concerned shareholders, holding such shares in physical form and whose shares are liable to be transferred to the IEPF Demat Account, may note that the Company would be issuing new share certificate(s) in lieu of original share certificate(s) held by them for transfer to the IEPF and the original share certificate(s) held by the shareholders shall stand cancelled and be deemed non-negotiable. The shareholders may further note that the details uploaded by the Company on its website should be regarded and shall be deemed adequate notice in respect of issue of new share certificate(s) by the Company for the purpose of transfer of shares to the IEPF Account pursuant to the IEPF Rules. In respect of shares held by the concerned shareholders in dematerialised form, the Company will initiate corporate action with respective Depositories to transfer these shares to IEPF Account.

Shareholders may also note that both the unclaimed dividends and unclaimed shares including all benefits accruing on such shares, if any, once transferred to IEPF may be claimed from the IEPF Authority after following the procedure prescribed under the IEPF Rules and no claim shall lie against the Company upon such transfer.

For any further queries or claiming the unpaid / unclaimed dividend and / or unclaimed shares or in case you need any information / clarification, please contact Registrar and Share Transfer Agent of the Company viz. TSR Darashaw Consultants Private Limited at C-101, 1st Floor, 247 Park, Lal Bahadur Shastri Marg, Vikhroli (West), Mumbai - 400083 Tel : +91 22 66178484 Fax : +91 22 66568494, Email id: csg-unit@tcplindia.co.in

For CEAT Limited
Sd/-
Vallari Gupte
Company Secretary

July 22, 2021

Avanti Feeds Limited
Registered Office: Flat No.103, Ground Floor, 'R' Square, Pandurangapuram, Visakhapatnam - 530 003, Andhra Pradesh.
Corporate Office: G-2, Concorde Apartments, 6-3-658, Somajiguda, Hyderabad - 500 082. Tel: 040-23310260/261
E-mail: avantho@avantifeeds.com; Website: www.avantifeeds.com
(CIN: L16001AP1993PLC095778)

NOTICE OF 28th ANNUAL GENERAL MEETING, E-VOTING AND BOOK CLOSURE

NOTICE is hereby given that the 28th (Twenty-Eighth) Annual General Meeting ("AGM") of the Shareholders of Avanti Feeds Limited ("the Company") will be held on Saturday, the 14th August, 2021 at 11:00 A.M. (IST) through Video Conference ("VC") / Other Audio Visual Means ("OAVM") without the physical presence of the Shareholders at a common venue, in compliance with the Ministry of Corporate Affairs ("MCA") Circular and SEBI circulars, to transact the business, as set out in the Notice of the AGM.

In compliance with the provisions of the Act, the relevant Rules framed thereunder, MCA Circulars and SEBI Circular, the Company has sent Notice of the AGM and Annual Report 2020-21 on 21st July, 2021 through electronic mode to all the Shareholders whose e-mail addresses are registered with the KFin Technologies Private Limited, Registrars & Transfer Agents of the Company / Depository Participant(s). Shareholders may note that the Notice of the AGM and Annual Report 2020-21 are also available on the Company's website at (www.avantifeeds.com) and on the websites of the Stock Exchanges where the Equity Shares of the Company are listed i.e., BSE Limited (at www.bseindia.com) and National Stock Exchange of India Limited (at www.nseindia.com) and on the website of KFin Technologies Pvt.Ltd. (at www.evoting.kfintech.com).

Pursuant to Sec 91 of the Companies Act, 2013 and relevant Rules and Reg. 42 of SEBI (LODR) Regulations 2015, the Register of Members and Share Transfer Books of the Company shall remain closed from 9th August, 2021 to 14th August, 2021 (both days inclusive) for the purpose of Annual General Meeting and for determining shareholders' entitlement for dividend on equity shares for the financial year 2020-21 that may be declared at the AGM on 14th August, 2021.

In compliance with Section 108 of the Companies Act, 2013 ('Act') read with Rule 20 of the Companies (Management and Administration) Rules, 2014, Regulation 44 of the Securities and Exchange Board of India (Listing Obligations and Disclosure Requirements) Regulations, 2015, and the Secretarial Standards on General Meetings ('SS-2') issued by the Institute of Company Secretaries of India, as amended from time to time, the Company is providing to its Members, the facility of remote e-voting before the AGM and e-voting during the AGM in respect of the businesses to be transacted at the AGM and for this purpose, the Company has appointed KFin Technologies Pvt. Ltd. (KFinTech) to facilitate voting through electronic means.

The detailed instructions for remote e-voting are given in the Notice of AGM. In this regard the Members are hereby further notified that:

- The remote e-voting facility would be available during the following period:

Commencement of remote e-voting	Tuesday, 10 th August, 2021 (09:00 A.M.)
End of remote e-voting	Friday, 13 th August, 2021 (05:00 P.M.)

The remote e-voting module will be disabled by KFinTech thereafter and Members will not be allowed to vote electronically beyond the said date and time;

- The 'Cut-Off Date' for the purpose of remote e-voting shall be Saturday, 7th August, 2021. Additionally, the facility of e-voting shall also be made available during the Meeting and the Members attending the Meeting, who have not already cast their vote by remote e-voting shall be able to exercise their right during the Meeting. The instructions for attending the AGM through VC/OAVM are provided in the Notice of AGM. The Members who have already cast their votes by remote e-voting prior to the AGM will have right to participate at the AGM but shall not be entitled to cast their votes again on such resolution(s) for which the Member has already cast the vote through remote e-voting prior to the AGM.
- A person whose name is recorded in the Register of Members / Register of Beneficial Owners as on the Cut-Off Date only shall be entitled to avail the facility of remote e-voting before the AGM and e-voting during the AGM.
- Any person who acquires shares and becomes a Member of the Company after sending of the Notice of AGM and holds shares as of the cut-off date i.e. Saturday 7th August, 2021, may obtain the login ID and password for remote e-voting by sending a request to KFinTech at evoting.kfintech.com/einward.ris@kfintech.com or may contact the toll-free number provided by KFinTech : 1800 309 4001.
- A person who is not a Member as on the cut-off date should treat the Notice of the AGM for information purpose only.
- Members who need assistance before or during the AGM, can refer KFinTech website on <https://emeetings@kfintech.com> or call on toll free numbers 1800 309 4001. Kindly quote your name, DP ID Client ID / Folio No. and E-voting Event Number in all your communication(s).
- Shareholders who have not registered their e-mail address or registered an incorrect email address and in consequence the Annual Report, Notice of AGM and e-voting notice could not be serviced, may also temporarily get their email address and mobile number provided with the Company's RTA, by clicking the link : https://ris.kfintech.com/email_registration/ for sending the same. Alternatively, member may send signed copy of the request letter providing the e-mail address, mobile number, self-attested PAN copy along with client master copy (in case of electronic folio)/copy of share certificate (in case of physical folio) via e-mail at the e-mail id einward.ris@kfintech.com for obtaining the Annual Report and Notice of e-AGM. In case of any queries / difficulties in registering the e-mail address, Shareholders may write to KFin Tech at einward.ris@kfintech.com.
- Sri V. Bhaskara Rao, Practising Company Secretary, Hyderabad has been appointed as the Scrutinizer to scrutinize the remote e-voting and e-voting process before and during the AGM in a fair and transparent manner.
- The results of the remote e-voting before and e-voting during the AGM shall be declared not later than 48 hours from the conclusion of the AGM. The results declared along with Scrutinizer's Report will be placed on the Company's website www.avantifeeds.com and on the website of KFin Technologies Private Limited at www.evoting.kfintech.com and website of Stock Exchanges i.e. BSE Limited ('BSE') and National Stock Exchange of India Limited ('NSE') at www.bseindia.com and www.nseindia.com respectively.
- Final Dividend and Book Closure:**
The Shareholders may note that the Board of Directors, at its Meeting held on 22nd June, 2021, has recommended a Dividend of Rs.6.25 Ps. (Rupees Six and Twenty Five Paise only) per equity share of Re.1/- each fully paid for the FY 2020-21, subject to the approval of the Shareholders at the AGM. The Register of Members and Share Transfer Books of the Company will remain closed from Monday, 9th August, 2021 to Saturday 14th August, 2021 (both days inclusive) for AGM and determining the entitlement of the Shareholders to the Dividend for the Financial Year 2020-21. The Dividend, if declared, will be paid to the Shareholders whose names appear in the Register of Members of the Company as at close of business hours on Saturday, the 7th August, 2021. In respect of shares held in dematerialized form, the Dividend will be paid to Shareholders whose names are furnished by National Securities Depository Limited (NSDL) and Central Depository Services (India) Limited (CDSL), as the beneficial owners as on that date.
- Manner of Payment of Dividend, if declared at the AGM:**
The Dividend, if approved by the Shareholders at the AGM, will be paid electronically through various online transfer modes to those Shareholders who have updated their bank account details with the Company's Registrar and Share Transfer Agents / Depository Participants. For Shareholders who have not updated their bank account details, Dividend Warrants / Demand Drafts will be sent to their registered addresses. To avoid delay in receiving Dividend and to receive the Dividend directly into their bank account on the pay-out date, Shareholders are requested to update their Bank details (e.g. name of the bank and the branch, bank account number, 9 digits MICR number, 11 digit IFSC Code and the nature of account) along with a copy of cancelled cheque with the Shareholder's name to KFinTech, in respect of shares held in physical form and to their Depository Participant in respect of shares held in electronic form.
- Instructions on tax deductible at source on dividend:**
The Board of Directors, have recommended a Dividend of Rs. 6.25 Ps (Rupees Six and Twenty Five Paise only) per equity share of Re. 1/- each fully paid for the FY 2020-21, for approval of the Shareholders at the AGM.
Tax on Dividend, if declared at AGM:
1. Pursuant to the changes introduced by the Finance Act 2020, w.e.f. April 1, 2020, the Company would be required to apply withholding tax / deduct taxes at source (TDS) at the prescribed rates on the dividend paid to its shareholders. The withholding tax rate would vary depending on the residential status of the shareholder and the documents submitted by them and as acceptable to the Company. Accordingly, Dividend will be paid after deducting the tax at source. For the prescribed TDS rates for various categories and further details on dividend, please refer to the Notice of AGM No.12. Shareholder can use the following link for uploading the documents i.e. <https://ris.kfintech.com/form15/>.
2. The aforesaid declarations and documents need to be submitted by the shareholders so as to reach on 7th August, 2021 by 05:00 P.M. IST.
3. To ensure timely delivery of shareholders' communications and also credit of dividend through NECS or dividend warrants/payment instructions, members are requested to notify change of address, or particulars of their bank account, if changed, along with the 9 digit MICR/NECS details, (i) in case of shares held in demat form, to the respective Depository Participant and (ii) in case of shares held in physical form to Registrars and Transfer Agents of the Company i.e. KFin Technologies Private Limited, Hyderabad, so as to reach them on or before 7th August, 2021
4. It may please be noted that Forms received after the said date and incomplete or incorrect forms shall not be considered and shall not be eligible for non-deduction or lower deduction of tax. It may please be noted that no claim shall lie against the Company for such taxes deducted.
The detailed instructions regarding the above are provided in the Notice of the AGM and Shareholders are requested to take note of the same.

Place : Hyderabad
Date : 22.07.2021

For AVANTI FEEDS LIMITED
Sd/- **C.RAMACHANDRA RAO**
JOINT MANAGING DIRECTOR,
COMPANY SECRETARY & CFO

NOTICE
Declaration of Dividend:
Notice is hereby given that the Board of Directors of IDFC AMC Trustee Company Limited (Trustee to IDFC Mutual Fund) has approved the declaration of the following dividend under the Income Distribution cum capital withdrawal option (IDCW Option) of the Scheme(s)/ Plan(s), subject to availability of *distributable surplus, with the Record Date as Wednesday, July 28, 2021.

Scheme(s) Name	Plan(s)	Option(s)	Quantum of Dividend* (Rs. per Unit)	NAV (in Rs.) Per Unit as on July 20, 2021
IDFC Arbitrage Fund	Regular	Monthly IDCW	0.0323	12.9300
IDFC Arbitrage Fund	Direct	Monthly IDCW	0.0339	13.5695
IDFC Equity Savings Fund	Regular	Monthly IDCW	0.03	13.88
IDFC Equity Savings Fund	Direct	Monthly IDCW	0.04	14.76
IDFC Regular Savings Fund	Regular	IDCW	0.0400	13.6801
IDFC Regular Savings Fund	Direct	IDCW	0.0438	14.9841
IDFC Bond Fund - Medium Term Plan	Regular	Bi-Monthly IDCW	0.0427	11.9255
IDFC Bond Fund - Medium Term Plan	Direct	Bi-Monthly IDCW	0.0556	12.2962

Face Value per unit is Rs. 10/-.

* TDS and other statutory levies (if any) shall be levied on the amount received by the investor. Considering the volatile nature of markets, Trustee reserves the right to restrict the quantum of dividend upto the per unit distributable surplus available on the Record Date in case of fall in market.

If in any case the Record Date falls on a non-business day, the immediately following business day shall be deemed to be the Record Date.

All investors whose names appear in the register of unit holders of the Scheme(s)/Plan(s)/Option(s) as on the close of the record date will be eligible to receive the dividend.

Pursuant to the payment of dividend, NAV of the Scheme(s)/Plan(s)/Option(s) will fall to the extent of payout and statutory levy (if any).
Date: July 22, 2021
MUTUAL FUND INVESTMENTS ARE SUBJECT TO MARKET RISKS, READ ALL SCHEME RELATED DOCUMENTS CAREFULLY.

CSB Bank Q1 net rises 14%, asset quality deteriorates

FE BUREAU
Kochi, July 22

CSB BANK ON Thursday reported a 14% year-on-year increase in its first quarter net profit to ₹61 crore, even as bad loans surged in the gold loan portfolio. The Thrissur-based lender had reported a net profit of ₹53.56 crore in Q1 of FY21 and a net profit of ₹42.89 crore in the fourth quarter of the previous fiscal.

The asset quality of the lender deteriorated, with gross non-performing assets (NPA) as a percentage of gross advances standing at 4.88% for Q1FY22, from 2.68% in the preceding quarter and 3.51% in the year-ago period. Net NPA as a percentage of gross advances was at 3.21%, against 1.17% in the preceding quarter and 1.74% in the first quarter of FY21.

CVR Rajendran, MD and CEO, said the bank is confident of managing NPAs as the challenges are mainly from the gold segment where recovery is only a matter of time.

Fresh slippages in the quarter under review was seen at ₹435 crore, of which ₹337 crore was from gold loans. The gross NPA at the end of Q1 stood at ₹686 crore, against ₹

